

ರಾಸಾಯನಿಕ ಬೆರೆತೆ ಆಹಾರದಿಂದಲೂ ಗ್ಲೂಕೋಮಾ

ಎಲ್ಲಿಡೆ ಆಹಾರ ಕಲಬೀರಕೆ, ಹಣ್ಣು, ತರಕಾರಿ ಬೇಳೆಸುವಾಗ ಬಳಸುವ ಅಡಿ ಹಣ್ಣಿನ ಶ್ರಮಿನಾಶಕಗಳು, ರಾಸಾಯನಿಕ ಗೊಬ್ಬರಗಳು ಜಡಿಗೆ ಬೇಳೆ ಉತ್ತೇಜಿಸಿ ಅಧಿಕ ಇಲ್ಲವರಿ ಪದೆಯುವುದಕ್ಕಾಗಿ ಬಳಸುವ ಸ್ವೀರಾಯ್ದೆ ಇಂಜಿನ್ ನ್ಯಾಗೆ ಪರಿಣಾಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೋಳಿ, ಕುರಿಗಳಿಗೆ ನೀಡುವ ಉದ್ದಿಷ್ಟವೇನ ಮಧ್ಯಗಳಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಮಕ್ಕಳಿಂದ ಹಿಕಿದು ಎಲ್ಲರಲ್ಲಾ ಬಹುಬೇಗನೆ ಗ್ಲೂಕೋಮಾ ಬರುವ ಸಾಧ್ಯತೆ ಇದೆ. ಈ ಅಂತ ವ್ಯಾದಿಕೀಯ ಅಧ್ಯಯನಗಳಿಂದ ತಿಳಿದುಬಂದಿದೆ.

ಎಮ್ಮೆ ಕಾಗೂ ಹಸುಗಳಿಗೆ ಹಣ್ಣು ಹಾಲು ಸಿಗಲಿ ಎಂಬ ಕಾರಣಕ್ಕೆ ಸ್ವೀರಾಯ್ದೆ ಇಂಜಿನ್ ನ್ಯಾಗೆ ಕೊಡಲಾಗುತ್ತದೆ. ಹಾಲು ಮತ್ತು ಹಾಲಿನ ಉತ್ತನ್ನಗಳನ್ನು ಹಣ್ಣಾಗಿ ಸೇವಿಸುವುದರಿಂದಲೂ ಗ್ಲೂಕೋಮಾ ಬರುವ ಅವಾಯವಿದೆ.



ಎಲ್ಲಿಡಿಂತ ಮುಖ್ಯವಾಗಿ ರೋಗಿ ಏಳು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆಕೆಯ ವಯಸ್ಸು 50 ದಾಟತ್ತು. ಮೊದಲೇ ಒಮ್ಮೆ ರೇಡಿಯಲ್ ಕೆರಾಟೋಟ್ರಿಮ್ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಿರಿಂದ ಕಾನಿಯವನ್ನು ಕ್ರತ್ಯಾಸಿ ಹೊಲಿಗೆ ಹಾಕಲಾಗೆತ್ತು. ಇದರಿಂದ ಕಾನಿಯ ಸದಿಲಗೊಂಡಿತ್ತು. ಮಧುಮೇಹ, ಕ್ಯಾಟರ್ಪಾಕ್ ಸಮಸ್ಯೆಗಳಿಂದ ಬಳಲ್ಪತ್ರಿದ್ದರಿಂದ ಈ ಹೊಸ ತೊಂದರೆಯನ್ನು ಸಮರ್ಥವಾಗಿ ನಿರ್ಭಾಯಿಸುವುದು ಕರಿಣ ಸವಾಲೇ ಆಗಿತ್ತು. ಎಂದು ವಿವರಿಸುತ್ತಾರೆ ಡಾ.ಅಗ್ರಾವಾಲ್‌ ಆಸ್ಕ್ರೋಯಲ್ ಸರ್ಚನ್ ಆಗಿರುವ ಡಾ. ರಘು ನಾಗರಾಜ್.

‘ಕಣ್ಣಿಗೆ ಸಂಬಂಧಿಸಿದ ಎಷ್ಟೇ ಸಂಕ್ಷಿಣ ಸಮಸ್ಯೆಯಿದ್ದರೂ ಅದನ್ನು ಅತ್ಯಂತ ಚಾಕಚಕ್ಕಿತ್ಯಿಂದ ನಿರ್ವಹಿಸುವ ಭಾತಿ ಈ ಅಸ್ತ್ರೀಯ ವ್ಯಾದಿಕೀಯ ನಿರ್ದೇಶಕ ಡಾ. ರವಿ ದೊರ್ಮೆರಾಜ್ ಅವರದು. ದೇಶದಲ್ಲಿ ಇಷ್ಟು ಕರಿಣ ಶಸ್ತ್ರಚಿಕಿತ್ಸೆಯನ್ನು ಮಾಡುವ ವಿರುತ್ತಾತಿ ವಿರಳ ವ್ಯಾದಿರಲ್ಲಿ ಡಾ. ರವಿ ಒಟ್ಟಿರು. ‘ಈ ಮಹಿಳೆಗೆ ಮೊದಲಿಗೆ ಕಣ್ಣಿನ ಮಸೂರವನ್ನು ಸರಿಪಡಿಸಿದರು. ಈ ಮಸೂರ ಕಣ್ಣಿನ ನೀರಿನ ಮೇಲೆ ತೇಲಾಪ್ತಿತ್ತು. ಅತ್ಯಂತ ಸೂಕ್ಷ್ಮವಾದ ರಿಂಗ್ ಒಂದನ್ನು ಹಾಕಿ ಮಸೂರವನ್ನು ಅವರಿಂದ್ ಪೂರೆಯ ಪದರವನ್ನು ಮೆಲ್ಲಗೆ ಎತ್ತಲಾಯಿತು. ಅದಾಗಿ ಸ್ಥಳಾಂತರಗೊಂಡಿದ್ದ ಮಸೂರವನ್ನು ಮತ್ತೆ ಸ್ವಸ್ಥಾನದಲ್ಲಿ ತಂದು ಕೂರಿಸಿದಾಗ ಬೆಟ್ಟದಂಡಿದ್ದ ಸಮಸ್ಯೆ ನೀರಿನತೆ ಕರಿದ ಅನುಭವವಾಯಿತು’ ಎಂದು ನಿಟ್ಟಿರು ಬಿಡುತ್ತಾರೆ ಈ ವ್ಯಾದಿರು.

‘ಇದು ಒಂದ ಅಪರೂಪದ ಪ್ರಕರಣ. ಕಣ್ಣಿನ ಪೂರೆ ತೆಗೆದೆ ರಿಂಗ್ ಹಾಕುವುದು ಒಂದ ಸವಾಲು ಎನಿಸಿತ್ತು. ನೀರಿನಲ್ಲಿ ತೇಲುವ ಮಸೂರವನ್ನು ಸರಿಪಡಿಸುವುದು ಸುಲಭದ ಮಾತಾಗಿಲಿಲ್ಲ. ಮಸೂರ ಎರಡಾವರೆ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದೆ. ಇದಾಗಿ ಎರಡೇ ದಿನಗಳಲ್ಲಿ ಅಬ್ಜೆಲ್‌ಗ್ರಾಫ್ ದೃಷ್ಟಿ ಮರಳಿ ಬರುವಂತಾಯಿತು’ ಎಂದು ತನ್ನ ಅನುಭವ ಹಂಚಿಕೊಳ್ಳಲ್ಪತ್ತಾರೆ ಡಾ. ರವಿ.

ಗ್ಲೂಕೋಮಾ ಎಂಬ ಭೂತ

ದೇಹಕ್ಕೆ ಮಧುಮೇಹ ಹೇಗೆ ಕಣ್ಣಿಗೆ ಗ್ಲೂಕೋಮಾ. ಸ್ವಲ್ಪದ್ದೆ ಅದರಬಿಂಬಿತ್ತದೆ ಗ್ಲೂಕೋಮಾ ಎಂಬ ಭೂತ. ಇದು ಬಂದರೆ ಮೊದಲಿಗೆ ಗೊತ್ತೇ ಆಗುವುದಿಲ್ಲ. ಯಾವುದೇ

ನೇರಿನ ಅನುಭವ ಇಲ್ಲದೆ ರೋಗಿಯ ದೃಷ್ಟಿ ಮಂದವಾಗುತ್ತಾ ಹೋಗುತ್ತದೆ. ಕುರಾಡುತನಕ್ಕೆ ಮೂರನೇ ಪ್ರಮುಖ ಕಾರಣವೇ ಗ್ಲೂಕೋಮಾ. ಇದೇ ವಿಶ್ವದಲ್ಲಿ ಗ್ಲೂಕೋಮಾದಿಂದ ದೃಷ್ಟಿ ಕೆಳದುಹೊಳ್ಳುತ್ತಿರುವ ರೋಗಿಗಳು ಅಂದಾಜು ಶೇ.10 ರಷ್ಟು ಮಂದಿ. ಗ್ಲೂಕೋಮಾ ಸೊಸೆಟಿ ಆಫ್ ಇಂಡಿಯಾದ ಪ್ರಕಾರ ಸದ್ಯ ಭಾರತದಲ್ಲಿ 12 ದಶಲಕ್ಷ ಜನರು ಈ ರೋಗಿನಿಂದ ಬಳಲ್ಪತ್ರಿದ್ದು, 2020ರ ವೇಗಿಗೆ ಈ ಸಂಖ್ಯೆ 16 ದಶಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ ಎಂಬುದು ಆತಂಕದ ವಿಚಾರ.

ಜೀವನಕ್ಕೆಲ್ಲ ಕಾಯಿಲೇಗಳಾದ ಮಧುಮೇಹ, ರಕ್ತದೊತ್ತುಡ, ಮಾನಸಿಕ ಬತ್ತೆಡ ಇಲ್ಲವರಿಗೆ ಗ್ಲೂಕೋಮಾ ಬರುವ ಸಾಧ್ಯತೆ ಹೆಚ್ಚು. ಅವರಿಗೆ ಗ್ಲೂಕೋಮಾ ಬಹಳ ಬೇಗನೆ ಬರುತ್ತದೆ ಅಲ್ಲದ ಅದರ ಅರಿವು ಹೂಡಿ ಆಗುವುದಿಲ್ಲ. ನಿಯಮಿತವಾಗಿ ಕಣ್ಣನ ತಪಾಸಣೆ ಮಾಡಿಕೆಂಬಾದದ್ದು ಅನಿವಾರ್ಯ.

ಗ್ಲೂಕೋಮಾ ಲಕ್ಷಣಗಳೇನು?

ಆಗಾಗೆ ತಲೆನೋವು, ಕಣ್ಣಿಗಳ ಸುತ್ತ ಬೇಳಿನ ಬಣ್ಣಗಳ ಹುಲ್ಲೋಸ್‌ನಂತೆ ಕಾಣಿಸುವುದು ಅಭಿವಾ ಕಣ್ಣಿ ನೋವು ಮತ್ತು ಕಣ್ಣಿ ಗುಡ್ಡೆಗಳ ಸುತ್ತ ಬತ್ತೆಡವಿದ್ದರೆ ಭಾಸವಾಗುವುದು, ವಾಕರಿಕೆ ಮತ್ತು ವಾತಿ ಆಗುವುದು, ಕಣ್ಣಿಗೆ ಹಾಕೆಳಣ್ಣುವ ಕನ್ಸಡಕದಲ್ಲಿ ಕ್ಸಿಪ್ತ ಬದಲಾವಣೆಗಳು ಕಾಣಿಸಿಕೊಳ್ಳುವುದು ಗ್ಲೂಕೋಮಾದ ಪ್ರಮುಖ ಲಕ್ಷಣಗಳು.

‘ನಮ್ಮ ರಾಜ್ಯದಲ್ಲಿ ಗ್ಲೂಕೋಮಾ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿತ್ತಲ್ಲಿ ಇದೆ. ಒಂದು ಅಧ್ಯಯನದ ಪ್ರಕಾರ 2017 ಕೆ ಹೊಲಿಸಿದರೆ 2018ರಲ್ಲಿ ಗ್ಲೂಕೋಮಾ ಪ್ರಕರಣಗಳಲ್ಲಿ ಶೇ.15 ರಷ್ಟು ಹೆಚ್ಚಳ ಕಂಡುಬಂದಿದೆ. ಇದು ನವಜಾತ ಶಿಶುವಿನಿಂದ ಹಿಡಿದು ಯಾವುದೇ ವರ್ಯಾಮಾನದವರಿಗೂ ಬರಬಹುದು. ಹುಟ್ಟಿದಾಗಿನಿಂದಲೇ ಗ್ಲೂಕೋಮಾ ಕಾಣಿಸಿ ಕೊಂಡರೆ ಅದಕ್ಕೆ ‘ಜನ್ಮಜಾತ ಗ್ಲೂಕೋಮಾ’ ಎನ್ನಲಾಗುತ್ತದೆ. ಈ ರೋಗವನ್ನು ಮಕ್ಕಳಲ್ಲಿಯೂ ಕಾಣಬಹುದಾಗಿದೆ. ಇದಕ್ಕೆ ‘ಮಕ್ಕಳ ಗ್ಲೂಕೋಮಾ’ ಎಂದು ಕರೆಯಲಾಗುತ್ತದೆ. ನಿಯಮಿತವಾಗಿ ನುರಿತ ನೇತ್ರತಜ್ಞರ ಬಳಿ ತಪಾಸಣೆ ಮಾಡಿಸಿ ಕೊಳ್ಳಬೇಕಾದುದು ಆಗ್ತೆ’ ಎಂದು ಹೇಳುತ್ತಾರೆ ಡಾ. ರವಿ.